

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಪೇರಣೆಂದು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೇರಣೆಂದು ॥

ತಿರುನಾಂಗೂರ್ ಚೆಂ ಪೋ ಶೆಯ್ಯೋಯಿಲ್

‡ಪೇರ್ ಅಣೆಂದುಲಗತ್ತವರ್ ತೊಱುದೇತ್ತುಂ *

ಪೇರ್ ಅರುಳಾಳೆ ಎಂ ಪಿರಾನೈ *

ವಾರ್ ಅಣೆ ಮುಲೈಯಾಳ್ ಮಲರ್ ಮಗಳೋಡು *

ಮಣ್ ಮಗಳುಂ ಉಡೆ ನಿಱ್ಪಿ *

ಶೀರ್ ಅಣೆ ಮಾಡ ನಾಂಗೈ ನೆ ನಡುವುಳ್ *

ಶೆಂ ಪೊನ್ನೆಯ್ ಕೋಯಿಲಿನುಳ್ಳೇ *

ಕಾರ್ ಅಣೆ ಮೇಗಂ ನಿನ್ನದೊಪ್ಪಾನೈ *

ಕ್ಕಂಡು ಕೊಂಡುಯ್ಂದೊಱೆಂದೇನೇ (೧)

ಪಿಱಪ್ಪೊಡು ಮೂಪ್ಪೊನ್ನಿಲ್ಲವ್ ತನ್ನೈ *

ಪ್ಪೇದಿಯಾ ಇನ್ನ ವೆಳ್ಳತ್ತೈ *

ಇಱಪ್ಪೆದಿರ್ ಕಾಲಂ ಕಱಿವುಂ ಆನಾನೈ *

ಏಱ್ ಇಶೈಯಿನ್ ಶುವೈ ತನ್ನೈ *

ಶಿಱಪ್ಪುಡೈ ಮಱೈಯೋರ್ ನಾಂಗೈ ನೆ ನಡುವುಳ್ *

ಶೆಂ ಪೊನ್ನೆಯ್ ಕೋಯಿಲಿನುಳ್ಳೇ *

ಮಱೈ ಪ್ಪೆರುಂ ಪೊರುಳೈ ವಾನವರ್ ಕೋನೈ *

ಕ್ಕಂಡು ನಾನ್ ವಾಱ್ಂದೊಱೆಂದೇನೇ (೨)

ತಿಡ ವಿಶುವೈರಿ ನೀರ್ ತಿಂಗಳುಂ ಶುಡರುಂ *

ಶೆಱು ನಿಲತ್ತುಯಿರ್ಗಳುಂ ಮಱುಂ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ನ್ಱ is pronounced somewhere between ನ್ಱ and ನ್ಱ. It is, however, colloquially acceptable to pronounce the clusters ಱ್ಱಿ and ನ್ಱ್ಱ as ತ್ಱ and ನ್ಱ, respectively.

ಪಡರ್ ಪೊರುಳುಮಾಯ್ ನಿನ್ನವ್ ತನ್ನೈ *
 ಪಂಗಯತ್ತಯ್ ಅವ್ ಅನೈಯ *
 ತಿಡ ವೋಳಿ ಮುಳೈಯೋರ್ ನಾಂಗೈ ನನ್ ನಡುವುಳ್ *
 ಶೆಂ ಪೊನ್ನೈಯ್ ಕೋಯಿಲಿನುಳೈ *
 ಕಡಲ್ ನಿಱ ವಣ್ಣ್ ತನ್ನೈ ನಾನ್ ಅಡಿಯೇ *
 ಕಂಡು ಕೊಂಡುಯ್ಂದೊಳಿಂದೇನೇ (ಒ)

ವಶೈಯಱು ಕುಱಳಾಯ್ ಮಾವಲಿ ವೇಳ್ವಿಯಿಲ್ *
 ಮಣ್ ಅಳವಿಟ್ಟವ್ ತನ್ನೈ *
 ಅಶೈವಱುಂ ಅಮರರ್ ಅಡಿಯಿಣೈ ವಣಂಗ *
 ಅಲೈ ಕಡಲ್ ತುಯಿನ್ ಅಮ್ಮಾನೈ *
 ತಿಶೈಮುರ್ಗ್ ಅನೈಯೋರ್ ನಾಂಗೈ ನನ್ ನಡುವುಳ್ *
 ಶೆಂ ಪೊನ್ನೈಯ್ ಕೋಯಿಲಿನುಳೈ *
 ಉಯರ್ ಮಣಿ ಮಗುಡಂ ಶೂಡಿ ನಿನ್ನಾನೈ *
 ಕ್ಕಂಡು ಕೊಂಡುಯ್ಂದೊಳಿಂದೇನೇ (ಉ)

ತೀಮನತ್ತರಕ್ಕರ್ ತಿಱಲ್ ಅಳಿತ್ತವನೇ !
 ಎನ್ನು * ಶೆನ್ನಡೈಂದವರ್ ತಮಕ್ಕು *
 ತಾಯ್ ಮನತ್ತಿರಂಗಿ ಅರುಳಿನೈ ಕೊಡುಕ್ಕುಂ *
 ತಯರದನ್ ಮದಲೈಯೈ ಚ್ಚಯಮೇ *
 ತೇಮಲರ್ ಪೊಳಿಲ್ ಶೂಟ್ ನಾಂಗೈ ನನ್ ನಡುವುಳ್ *
 ಶೆಂ ಪೊನ್ನೈಯ್ ಕೋಯಿಲಿನುಳೈ *
 ಕಾಮನೈ ಪ್ಪಯಂದಾನ್ ತನ್ನೈ ನಾನ್ ಅಡಿಯೇ *
 ಕಂಡು ಕೊಂಡುಯ್ಂದೊಳಿಂದೇನೇ (ಔ)

ಮಲ್ಲೈಮಾ ಮುನ್ನೀರ್ ಅದರ್ ಪಡ * ಮಲೈಯಾಲ್
 ಅಣೈಶೆಯ್ದು ಮಗಿಱ್ಂದವನ್ ತನ್ನೈ *
 ಕಲ್ಲಿನ್ ಮೀದಿಯನ್ ಕಡಿ ಮದಿಳ್ ಇಲಂಗೈ
 ಕಲಂಗ * ಓರ್ ವಾಳಿ ತೊಟ್ಟಾನೈ *
 ಶೆಲ್ವ ನಾನ್ ಮುಳೈಯೋರ್ ನಾಂಗೈ ನನ್ ನಡುವುಳ್ *
 ಶೆಂ ಪೊನ್ನೈಯ್ ಕೋಯಿಲಿನುಳೈ *

ಅಲ್ಲಿಮಾ ಮಲರಾಳ ತನ್ನೊಡುಂ ಅಡಿಯೇ *
ಕಂಡು ಕೊಂಡಲ್ಲಲ್ ತೀರಂದೇನೇ (೬)

ವೆಂಜಿನ ಕ್ಕಳಿಱುಂ ವಿಲ್ಲೊಡು ಮಲ್ಲುಂ *
ವೆಗುಂಡಿಱುತ್ತಡತ್ತವ್ ತನ್ನೈ *
ಕಂಜನೈ ಕ್ಕಾಯಂದ ಕಾಳೈ ಅಮ್ಮಾನೈ *
ಕ್ಕರು ಮುಗಿಲ್ ತಿರು ನಿಱತ್ತವನೈ *
ಶೆಂಜೊಲ್ ನಾನ್ ಮುಱೈಯೋರ್ ನಾಂಗೈ ನನ್ ನಡುವುಳ್ *
ಶೆಂ ಪೊನ್ನೈಯ್ ಕೋಯಿಲಿನುಳ್ಳೇ *
ಅಂಜನ ಕ್ಕುನ್ಱಂ ನಿನ್ಱದೊಪ್ಪಾನೈ *
ಕ್ಕಂಡು ಕೊಂಡಲ್ಲಲ್ ತೀರಂದೇನೇ (೭)

‡ಅನ್ನಿಯ ವಾಣ್ ಆಯಿರಂ ತೋಳುಂ
ತುಣಿಯ * ಅನ್ನಾಱಿ ತೊಟ್ಟಾನೈ *
ಮಿನ್ ತಿಗಲ್ ಕುಡುಮಿ ವೇಂಗಡ ಮಲೈ ಮೇಲ್ *
ಮೇವಿಯ ವೇದ ನಲ್ ವಿಳಕ್ಕೈ *
ತೇ ತಿಶೈತ್ತಿಲದಂ ಅನೈಯವರ್ ನಾಂಗೈ *
ಚ್ಚೆಂ ಪೊನ್ನೈಯ್ ಕೋಯಿಲಿನುಳ್ಳೇ *
ಮನ್ಱದು ಪೊಲಿಯ ಮಗಿಱಂದು ನಿನ್ಱಾನೈ *
ವಣಂಗಿ ನಾನ್ ವಾಱೊಂದೊಱಿಂದೇನೇ (೮)

ಕಳಂಗನಿ ವಣ್ಣಾ ! ಕಣ್ಣಣೇ ! ಎಂದನ್ *
ಕಾರ್ ಮುಗಿಲೇ ! ಎನ ನಿನ್ನೈಂದಿಟ್ಟು *
ಉಳಂ ಕನಿಂದಿರುಕ್ಕುಂ ಅಡಿಯವರ್ ತಂಗಳ *
ಉಳ್ಳತ್ತುಳ್ ಊಱಿಯ ತೇನೈ *
ತೆಳಿಂದ ನಾನ್ಮುಱೈಯೋರ್ ನಾಂಗೈ ನನ್ ನಡುವುಳ್ *
ಶೆಂ ಪೊನ್ನೈಯ್ ಕೋಯಿಲಿನುಳ್ಳೇ *
ವಳಂಗೊಳ್ ಪೇರ್ ಇನ್ಱಂ ಮನ್ನಿ ನಿನ್ಱಾನೈ *
ವಣಂಗಿ ನಾನ್ ವಾಱೊಂದೊಱಿಂದೇನೇ (೯)

‡ತೇೞ ಅಮರ್ ಶೋಲೈ ನಾಂಗೈ ನೞ ನಡುವುಳ್ *
 ಶೆಂ ಪೊನ್ನೈಯ್ ಕೋಯಿಲಿನುಳ್ಳೇ *
 ವಾನವರ್ ಕೋನೈ ಕ್ಕಂಡಮೈ ಶೋಲ್ಲಂ *
 ಮಂಗೈಯಾರ್ ವಾಟ್ ಕಲಿಗನ್ನಿ *
 ಊನಂ ಇಲ್ ಪಾಡಲ್ ಒನ್ನದೋಡೊನ್ನುಂ *
 ಒಱಿವಿನ್ನಿ ಕ್ಕಱು ವಲ್ಲಾರ್ಗಳ್ *
 ಮಾನವೆಣ್ ಕುಡೈ ಕ್ಕೀೞ್ ವೈಯಗಂ ಆಂಡು *
 ವಾನವರ್ ಆಗುವರ್ ಮಗಿೞ್ಂದೇ (೧೦)

|| ತಿರುಮಂಗೈಯಾೞ್ವಾರ್ ತಿರುವಡಿಗಳೇ ಶರಣಂ ||